

ದಯವಿಟ್ಟು ನಿಮ್ಮ ಬಂಧುಬಾಂಧವರು ಮತ್ತು ಸ್ನೇಹಿತರನ್ನು ಕೂಡ 'ವಿವೇಕಪ್ರಭ' ಪತ್ರಿಕೆಗೆ ಚಂದಾದಾರರನ್ನಾಗಿ ಮಾಡಿ. ಅದಕ್ಕಾಗಿ ಈ ಕೆಳಗಿನ ಅರ್ಜಿಫಾರಂ ಅನ್ನು ಉಪಯೋಗಿಸಿ.

ವಿವೇಕಪ್ರಭ

ಪರಿಪೂರ್ಣ ಜೀವನದ ಪರಮಾಪ್ತ ಪತ್ರಿಕೆ

ಶ್ರೀರಾಮಕೃಷ್ಣ ಆಶ್ರಮ, ವಿವೇಕಪ್ರಭ ಕಾರ್ಯಾಲಯ. ಯಾದವಗಿರಿ, ಮೈಸೂರು 570 020



ಚಂದಾ ಅರ್ಜಿ

ಮಾನ್ಯರೇ, (ನಿಮಗೆ ಸಂಬಂಧಿಸಿದ್ದನ್ನು ✓ ಮಾಡಿ)

☐ ನನ್ನನ್ನು / ಈ ಕೆಳಕಂಡ ಹೆಸರಿನವರನ್ನು 'ವಿವೇಕಪ್ರಭ' ಪತ್ರಿಕೆಯ ಚಂದಾದಾರರನ್ನಾಗಿ/ಪೋಷಕರನ್ನಾಗಿ ಮಾಡಬೇಕಾಗಿ ವಿನಂತಿ.

☐ ನನ್ನ/ ಕೆಳಕಂಡ ಹೆಸರಿನವರ ಚಂದಾವನ್ನು ನವೀಕರಿಸಬೇಕಾಗಿ ವಿನಂತಿ. ಈಗಿನ ಚಂದಾಸಂಖ್ಯೆ.....

ನನ್ನ ವಿಳಾಸ

ಹೆಸರು.....

ವಿಳಾಸ.....

.....

.....ಪಿನ್

ಚಂದಾ ವಿವರ: (ನಿಮಗೆ ಸಂಬಂಧಿಸಿದ್ದನ್ನು ✓ ಮಾಡಿ)

ಪತ್ರಿಕೆ ಪಡೆಯುವವರ ವಿಳಾಸ

ಹೆಸರು.....

ವಿಳಾಸ.....

.....

.....ಪಿನ್

ಹಣವನ್ನು ಮನಿ ಆರ್ಡರ್ / ಡ್ರಾಫ್ಟ್ (ಶ್ರೀರಾಮಕೃಷ್ಣ ಆಶ್ರಮ, ವಿವೇಕಪ್ರಭ A/c ನ ಹೆಸರಿನಲ್ಲಿ) ಮೂಲಕ ಕಳುಹಿಸುತ್ತಿದ್ದೇನೆ.

ವಿವರ.....

1 ವರ್ಷದ ಚಂದಾ ₹ 100	3 ವರ್ಷದ ಚಂದಾ ₹ 250	ಆಜೀವ ಚಂದಾ ₹ 1500	ಪೋಷಕರ ಸಹಾಯಧನ ₹ 3000
--------------------------	--------------------------	------------------------	---------------------------

1.ಹೊರ ಊರಿನ ಚೆಕ್‌ಗಳನ್ನು ಸ್ವೀಕರಿಸಲಾಗುವುದಿಲ್ಲ.

2.ವಿದೇಶಗಳಿಗೆ ಅನ್ವಯವಾಗುವ ಚಂದಾ ವಿವರಗಳಿಗೆ ಹಾಗೂ ಇತರ ವಿವರಗಳಿಗಾಗಿ ನಮಗೆ ಬರೆಯಿರಿ.

ಸಹಿ



ಆಧ್ಯಾತ್ಮಿಕ ಶಿಬಿರ

(ಪುರುಷರಿಗಾಗಿ ಆವಾಸಿ ಕ್ಯಾಂಪ್) 2013 ಜುಲೈ 3ರಿಂದ 7 ರವರೆಗೆ

ಶಿಬಿರದ ತರಗತಿಗಳನ್ನು ನಡೆಸುವ ಮಾಧ್ಯಮ: ಕನ್ನಡ ಮತ್ತು ಇಂಗ್ಲಿಷ್

ಊಟ ಹಾಗೂ ವಿಶೇಷ ವಸತಿ ಸೌಲಭ್ಯಗಳಿರುವ ಐದು ದಿನಗಳ ಶಿಬಿರಕ್ಕಾಗಿ : ರೂ. 2,000/- ಮಾತ್ರ

* ಶಿಬಿರದ ಎಲ್ಲ ಐದು ದಿನಗಳ ಕಾರ್ಯಕ್ರಮಗಳಲ್ಲಿ ಪೂರ್ಣವಾಗಿ ಭಾಗವಹಿಸುವವರು ಮಾತ್ರ ಅರ್ಜಿಫಾರಂ ಭರ್ತಿ ಮಾಡಬೇಕು. * 145 ಶಿಬಿರಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶವಿರುವುದರಿಂದ ಮೊದಲು ಸ್ವೀಕರಿಸಿದ ಅರ್ಜಿಗಳಿಗೆ ಆದ್ಯತೆ ಇರುತ್ತದೆ. * ಒಂದು ವೇಳೆ ಆಯ್ಕೆಗೊಂಡ ಶಿಬಿರಾರ್ಥಿಗಳು ಬರದೆ ಇದ್ದಲ್ಲಿ ಅವರ ಪ್ರತಿನಿಧಿಯಾಗಿ ಬೇರೆ ಯಾರಿಗೂ ಅವಕಾಶವಿರುವುದಿಲ್ಲ. * ಒಂದು ವೇಳೆ ಶಿಬಿರಾರ್ಥಿಗಳು ಶಿಬಿರಕ್ಕೆ ಬರದೆ ಇದ್ದಲ್ಲಿ ರೂ.1000/- ಮಾತ್ರ ಹಿಂತಿರುಗಿಸಲಾಗುವುದು. * ಶಿಬಿರದ ವಿವರಗಳನ್ನೊಳಗೊಂಡ ಪ್ರಾಸ್ಪೆಕ್ಟಸ್ ಮತ್ತು ಅರ್ಜಿಫಾರಂಗಳಿಗೆ ನಿಮ್ಮ ವಿಳಾಸವಿರುವ (10cm x 23cm) ಲಕೋಟೆಗೆ ರೂ.5/- ಅಂಚೆ ಸ್ಟ್ಯಾಂಪ್ ಲಗತ್ತಿಸಿ, ಕರೆಸ್ಪಾಂಡೆಂಟರ ಹೆಸರಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.



ತುಂಬಿದ ಅರ್ಜಿಫಾರಂಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ : ಜೂನ್ 10, 2013.

ವಿಳಾಸ:

Ramakrishna Institute of Moral and Spiritual Education,

Yadavagiri, Mysore-570020 phone:0821-2417666, e-mail: mysore.rimse@gmail.com.

ಪ್ರಬುದ್ಧ ಜೀವನ



ಮಾನವ ಜೀವನದ ದುರಂತ : ಜೀವನದಲ್ಲಿ ಮೃತ್ಯು ಅನಿವಾರ್ಯ. ಹಾಗೆಯೇ ಮುಪ್ಪು ಮತ್ತು ರೋಗಗಳೂ ಕೂಡ. ದಿನದಿನ ಕಳೆದಂತೆ, ವರ್ಷಗಳು ಉರುಳಿದಂತೆ ನಾವು ಸಾವಿನ ಸಮೀಪ ಸಾಗುತ್ತಿದ್ದೇವೆ; ಅದನ್ನು ಸೂಚಿಸುವಂತೆ ಮುಪ್ಪು ನಮ್ಮನ್ನು ನಿಧಾನವಾಗಿ ಆವರಿಸಿಕೊಳ್ಳುತ್ತ ಹೋಗುತ್ತದೆ; ಕೈಕಾಲುಗಳ ಶಕ್ತಿ ಉಡುಗುತ್ತದೆ; ಅಂಗಾಂಗಗಳ ಶಕ್ತಿ ಕುಸಿಯುತ್ತದೆ; ಮಿದುಳಿನ ಕ್ಷಮತೆ ಕಡಮೆಯಾಗುತ್ತ ಹೋಗುತ್ತದೆ. ಆದರೆ ನಮ್ಮಲ್ಲಿ ಹೆಚ್ಚಿನವರು ಅದನ್ನು ಶಾಂತಭಾವದಿಂದ ಒಪ್ಪಿಕೊಳ್ಳಲು ಸಿದ್ಧರಿಲ್ಲ; ಅದರಂತೆ ತಮ್ಮ ಜೀವನ ವಿಧಾನವನ್ನು ಮಾರ್ಪಡಿಸಿಕೊಳ್ಳಲು ಸಿದ್ಧರಿಲ್ಲ; ಮನಸ್ಸಿನ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ಉದಾತ್ತಗೊಳಿಸಿಕೊಳ್ಳಲು ಸಿದ್ಧರಿಲ್ಲ; ಬುದ್ಧಿಯಲ್ಲಿ ಅರಿವಿನ ವಿವೇಕವನ್ನು ತಂದುಕೊಳ್ಳಲು ಸಿದ್ಧರಿಲ್ಲ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ್ಯ ಮಹರ್ಷಿ ಜನಕರಾಜನಿಗೆ ಹೇಳಿದಂತೆ, ಅಲ್ಪ ಪ್ರಯಾಣಕ್ಕೂ ಸಕಲ ಸಿದ್ಧತೆಗಳನ್ನೂ ನಾವು ಮಾಡಿಕೊಳ್ಳುತ್ತೇವೆ; ಆದರೆ 'ಸಾವು' ಎಂಬ ಮಹಾಪ್ರಸ್ಥಾನಕ್ಕೆ ಯಾವ ತಯಾರಿಯನ್ನೂ ಮಾಡಿಕೊಳ್ಳುವುದಿಲ್ಲ. ಇದೇ ಮಾನವ ಜೀವನದ ದುರಂತ.

ಪ್ರಬುದ್ಧತೆ: 'ವಯಸ್ಸು' ಮತ್ತು 'ಪ್ರಬುದ್ಧತೆ' ಗಳ ನಡುವಣ ವ್ಯತ್ಯಾಸವನ್ನು ಮಾರ್ಥಾ ಗ್ರಾಹಮ್ ಎನ್ನುವವರು ಬಹಳ ಸುಂದರವಾಗಿ ಹೀಗೆ ತೋರಿಸಿಕೊಡುತ್ತಾರೆ: " 'Age' is the acceptance of a term of years. But maturity is the glory of years." (ವಯಸ್ಸೆಂಬುವುದು ವರ್ಷಗಳ ಅವಧಿಯನ್ನಷ್ಟೇ ಒಪ್ಪಿಕೊಳ್ಳುವುದು; ಪ್ರಬುದ್ಧತೆಯೆಂದರೆ ಆ ವರ್ಷಗಳ ಭವ್ಯತೆಯನ್ನು ಅರಿಯುವುದು.) ಹೀಗಾಗಿ ವಯಸ್ಸಿನ ಜೊತೆಗೆ ನಮ್ಮ ಪ್ರಬುದ್ಧತೆಯೂ ಹೆಚ್ಚಾಗುತ್ತ ಹೋಗುವುದೇ ಸಾರ್ಥಕ ಬದುಕಿನ ಮಾನದಂಡವಾಗುತ್ತದೆ. ಇಲ್ಲದಿದ್ದರೆ ಸ್ವಾಮಿ ವಿವೇಕಾನಂದರು ಹೇಳುವಂತೆ ನಾವು 'ಮೀಸೆ ಹೊತ್ತ ಕೂಸು'ಗಳಾಗಿಯೇ ಜೀವನದುದ್ದಕ್ಕೂ ಬದುಕುತ್ತೇವೆ. ಈ ಪ್ರಬುದ್ಧತೆಯ ಪ್ರಕ್ರಿಯೆಯನ್ನು ಒಬ್ಬ ಬರಹಗಾರ ಹೀಗೆ ವಿನೋದವಾಗಿ ಬಣ್ಣಿಸುತ್ತಾನೆ: "ದೊಡ್ಡವರೆಲ್ಲರೂ ತಪ್ಪುಮಾಡುವವರೇ ಎಂದು ಯಾವಾಗ ಒಬ್ಬ ಹುಡುಗ ಅರಿಯುತ್ತಾನೆಯೋ, ಆಗ ಅವನು 'ಹದಿಹರಯ'ದ ವಯಸ್ಸನ್ನು ಮುಟ್ಟಿದ್ದಾನೆ ಎಂದರ್ಥ. ಅಂಥವರನ್ನು ಕ್ಷಮಿಸುವ ಹಂತಕ್ಕೆ ಅವನು ಎಂದು ಬರುತ್ತಾನೋ, ಆಗ 'ವಯಸ್ಕ'ನಾಗಿದ್ದಾನೆ ಎಂದರ್ಥ. ಯಾವಾಗ ತನ್ನನ್ನೇ ತಾನು ಕ್ಷಮಿಸಿಕೊಳ್ಳುವ ಸ್ಥಿತಿಗೆ ತಲುಪುತ್ತಾನೆಯೋ ಆಗ 'ಜ್ಞಾನಿ'ಯಾದನೆಂದು ಅರ್ಥ."

ಆಶ್ರಮಧರ್ಮ: ಬಾಲ್ಯ ಮತ್ತು ಯೌವನಗಳಲ್ಲಿ ವ್ಯಕ್ತಿಯೊಬ್ಬನು, ಬಾಳು ಹೇಗೆಯೇ ಇರಬೇಕು ಎನ್ನುವುದರ ಬಗ್ಗೆ ಕನಸುಗಳನ್ನು ಕಟ್ಟುತ್ತ ಹೋಗುತ್ತಾನೆ. ಪ್ರಬುದ್ಧನಾಗುತ್ತ ಹೋದಂತೆ, ವಾಸ್ತವಿಕತೆಯನ್ನು ಅರಿಯುತ್ತ ಹೋಗುತ್ತಾನೆ. ಜೀವನದ ಈ ಸಹಜ ಪ್ರಕ್ರಿಯೆ ಒಂದು ಕಟ್ಟುಪಾಡಿನಲ್ಲಿ, ಶಿಸ್ತುಬದ್ಧವಾಗಿ ನಡೆಯಲಿ ಎಂದು ನಮ್ಮ ಪುರಾತನ ಋಷಿಮುನಿಗಳು ಆಶಿಸಿದ್ದರು. ಬಾಳೆಂಬುದು ಒಂದು ಅತ್ಯುನ್ನತ ಧೈಯದ ಬಳಿಗೆ ಸಾಗುವ, ಅದಕ್ಕೆ ಸಮರ್ಪಿತವಾದ, ನಿರಂತರ ಪ್ರವಾಹವಾಗಲಿ ಎಂದು ಅವರು ಬಯಸಿದ್ದರು. ಅದಕ್ಕಾಗಿ ಅವರು ಆಯೋಜಿಸಿದ ವ್ಯವಸ್ಥೆಯೇ 'ಆಶ್ರಮಧರ್ಮ'. 'ಆಶ್ರಮ್ಯಂತಿ ಅಸ್ಮಿನ್ ಇತಿ ಆಶ್ರಮಃ' - ಯಾವ ಹಂತ ಅಥವಾ ಸ್ಥಳದಲ್ಲಿ ಪರಿಶ್ರಮಿಸಬೇಕೋ, ಒಂದು ಧೈಯಕ್ಕಾಗಿ ಕಷ್ಟಪಡಬೇಕೋ ಅದು 'ಆಶ್ರಮ' ಎಂದು ಹಿರಿಯರು ವ್ಯಾಖ್ಯಾನ ಮಾಡಿದ್ದಾರೆ. ಅಂತಹ ಆಶ್ರಮಗಳು ನಾಲ್ಕು : ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ಜೀವನದ ಈ ಘಟ್ಟಗಳಲ್ಲಿ ಆಯಾ ಹಂತಗಳಿಗೆ ನಿರ್ದಿಷ್ಟವಾದ ಕರ್ತವ್ಯವನ್ನು ಮಾಡಬೇಕು ಮತ್ತು ಮುಂದಿನ ಹಂತವನ್ನು ಏರುವುದಕ್ಕೆ ಬೇಕಾದ ಅರ್ಹತೆಯನ್ನು ಮತ್ತು ಮಾನಸಿಕ ಪಕ್ವತೆಯನ್ನು ಸಂಪಾದಿಸಿಕೊಳ್ಳಬೇಕು. ಇದೇ ಆಶ್ರಮಧರ್ಮದ ಉದ್ದೇಶ.

ಮೋಕ್ಷವೆಂಬ ಆತ್ಮಂತಿಕ ಪುರುಷಾರ್ಥ : ಭಾರತೀಯ ತತ್ವಶಾಸ್ತ್ರದ ಪ್ರಕಾರ ಜಗತ್ತಿನ ಜೀವನ ದುಃಖದ ಕಂತೆ. ಅದು ಅವಿದ್ಯೆ ಅಥವಾ ಅಜ್ಞಾನದಿಂದ ಆದದ್ದು. ಅದರಿಂದ ಬಿಡಿಸಿಕೊಂಡು, ಭಗವತ್ಸಾಕ್ಷಾತ್ಕಾರ ಪಡೆದುಕೊಳ್ಳುವುದೇ ಜೀವನದ ಪರಮೋದ್ದೇಶ. ಆದರೆ ಇದಕ್ಕೆ ಬೇಕಾದ ಅರಿವು, ತ್ಯಾಗ, ವೈರಾಗ್ಯ ಭಾವನೆಗಳು ಹೆಚ್ಚಿನ ವ್ಯಕ್ತಿಗಳಲ್ಲಿ ಒಮ್ಮೆಲೇ ಉಂಟಾಗಲಾರದು. ಆದರೂ, ಪ್ರತಿಯೊಬ್ಬ ಮಾನವನಿಗೂ ಮೋಕ್ಷದ ದಾರಿಯತ್ತ ಸಾಗಲು ಅನುವು ಮಾಡಿಕೊಡಬೇಕು; ಅವಕಾಶ ಕಲ್ಪಿಸಿಕೊಡಬೇಕು. ಅದಕ್ಕಾಗಿಯೇ ನಮ್ಮ ಋಷಿಮುನಿಗಳು ಆಶ್ರಮ ವ್ಯವಸ್ಥೆಯನ್ನು ರೂಪಿಸಿದರು.

ಮೋಕ್ಷಕ್ಕೆ ಸೋಪಾನ : ಶಾಸ್ತ್ರಗಳ ಪ್ರಕಾರ ಬ್ರಹ್ಮಚರ್ಯದ ಹಂತದಲ್ಲಿ 'ಆಚಾರ್ಯ ಕುಲವಾಸೀ' - ಗುರುಗೃಹವಾಸವನ್ನು ಮಾಡಬೇಕು; ಗುರುಶುಶ್ರೂಷೆಯನ್ನು ಮಾಡಬೇಕು; ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು; ವಿದ್ಯಾರ್ಜನೆಯನ್ನು